

ಮಹಿಳಾ ವಿಶ್ವಾಗಳ ಪೃಶ್ನೆಯು ನಿರ್ಮಲ ಎಸ್¹

ಪೀಠಿಕೆ

ಮಹಿಳೆ ಎಂದರೆ ಮಗುವಿಗೆ ಒಂದು ಅತ್ಯಧಿಕ ಪ್ರಪಂಚ ಗರಿಮೆ, ಹಿರಿಮೆ, ಸಿರಿ, ಸಂಪತ್ತು, ಮನೆಯ ಕೆಣ್ಣು, ಲಕ್ಷ್ಯ ಜಯವಧು ಎನೆಲ್ಲಾ ವರ್ಣನೆಗೆ ವೈಭವೀಕರಿಸಿದ ಕಾಲಚಕ್ರದಡಿ ಮೊದಲು ಭೂಮಿಗೆ ಬೀಜವನ್ನು ಉತ್ತುವ ಬಿತ್ತುವ ಕ್ರಮವನ್ನು ಜಗತ್ತಿಗೆ ನೀಡಿದ ತಾಯಿ. ಭೂಮಿ ತನ್ನ ಗಭರ್ದಲ್ಲಿ ಜಲಚರಗಳನ್ನು ಮತ್ತು ಮೇಲ್ಭಾಗದಲ್ಲಿ ಹೋಟ್ಯಾನುಕೋಬಿ ಮಾನವ ಸಂಕುಲವನ್ನು ಸಹಿಸಿಕೊಂಡು ಬಂದಿರುವುದನ್ನು ಕಾಣಬಹುದು. ಅಂತೆಯೇ ಮಹಿಳೆಗೆ ‘ಸಹನಾಧರಿತಿ’ ಕ್ಷಮಯಾ ಧರಿತಿ ಎಂಬ ಹಲವು ಹಿರಿಮೆಯ ಮಾತುಗಳು ಜನಮಾನಸದಲ್ಲಿ ಅಡಕವಾಗಿದೆ.

ಬೆಳ್ಗಾಗಿ ನಾನೆಢ್ಣ ಯಾರ್ಥಾರ ನನೆಯಲಿ

ಎಣ್ಣ ಜೀರಿಗೆ ಬೆಳೆಯೋಳ

ಭೂಮಿತಾಯಿ ಎದ್ದೊಂದು ಗಳಿಗೆ ನನೆದೇನಾ/

ನಾವು ನಮ್ಮ ಪರಿಸರದಲ್ಲಿ ಕೃಷಿ ಸಮುದಾಯದ ಮಹಿಳಾ ಕಾಳಜಿ ಹೇಗಿದೆ ಎಂದರೆ ಮುಂಜಾನೆ ಮೇಲೆಢ್ಣ ಕೊಡಲೇ ಎರಡು ಕರಗಳನ್ನು ಮುಖಿದ ಮುಂದೆ ಹಿಡಿದು ಶುಭ ಸಂಕೇತವಾದ ಎಣ್ಣ-ಜೀರಿಗೆ ಬೆಳೆಯುವ ಭೂಮಿ ತಾಯಿಯನ್ನು ನನೆಯುವವರು. ಏಕೆಂದರೆ “ಭೂಮಿ ತಾಯಿ ಏನು ಬಂಜೆಯಲ್ಲ” ಎಂಬ ನಾಣ್ಣಿಯನ್ನು ನನೆದಾಗ ಹತ್ತು ಸಾರಿ ಬಿತ್ತಿದರೂ ಒಂದು ಬಾರಿಯಾದರು ಫಲವನ್ನು ನೀಡಿಯೇ ನೀಡುತ್ತಾಳೆ ಎಂಬ ನಂಬಿಕೆ ಜನಪದರದ್ದು. ಹಾಗೆ ಕೃಷಿಕರು ದಿನವಡೇ ಮಣ್ಣನ್ನು ಹದ ಮಾಡಿ ಉತ್ತಿ-ಬಿತ್ತಿ ತಮ್ಮ ಕೈರಣಿಗಳನ್ನು ನೋಗದ ರೀತಿಯಲ್ಲಿ ಸೋತು ಸುಣ್ಣವಾದರೂ ಭರವಸೆಯ ಆದಿಯಲ್ಲಿ ಭೂಮಿ ತಾಯಿ ಮಡಿಲನ್ನು ನಂಬಿ ಹೊಲದಲ್ಲಿ “ಹೊನ್ನ (ಬೀಜ) ಬಿತ್ತುವರು ಹೊಲಕ್ಕೆಲ್ಲ” ಎಂಬ ನಾಣ್ಣಿಯಂತೆ ಬಂಗಾರ ಬೀಜ ಬಿತ್ತಿ ಬೆಳೆಯುವವರು.

¹ ಸಂಶೋಧನಾ ವಿದ್ಯಾರ್ಥಿನಿ, ಜನಪದ ಸಾಹಿತ್ಯ ವಿಭಾಗ, ಕನಾಕುಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ತಿಗ್ಗಾವಿ ತಾಲೂಕು, ಹಾವೇರಿ ಜಿಲ್ಲೆ.

ತಮ್ಮ ಮನೆಯನ್ನು ಅರಮನೆ ಮಾಡಿಕೊಂಡು ಸಿರಿಯ ನಗುವಲೆ ಚಂದ್ರ ಸೂರ್ಯ ಬೆಳಕಲಿ-ಬದುಕ ಬೆಳಕು ಬರಮಾಡಿಕೊಂಬರು. ಮಕ್ಕಳ ಹಾಗೆ ಘಸಲ ಹಾರ್ಡ್‌ಕೆಯ ಭರವಸೆಯ ನೆನೆನೆದು ಬಣ್ಣಿಸುವರು. ಸೋಬಾನ ಹಾಡು ಹಾಡುವರು. ಹೀಗೆ ಮಹಿಳೆಯನ್ನು ಉರಿನ ಅಥವಾ ಕುಂಟುಂಬದ ಒಳಿತಿಗಾಗಿ ಒತ್ತಾಯ ಮಾರ್ಕವಾಗಿ ಅಥವಾ ಕೆರೆಗೆ ಬಲಿ ನೀಡುವುದು. ಆನಂತರ ಆ ಮಹಿಳೆಯನ್ನು ದೃವಶ್ಚಕ್ ಏರಿಸಿ, ಆಚರಣಾ ರೂಪದಲ್ಲಿ ಪ್ರತಿವರ್ಷವೂ ಮಜಿಸುತ್ತಾ ಬರುವುದು ಪಾರಂಪರಿಕ ವಾಡಿಕೆಯಾಗಿದೆ.

ಮಹಿಳಾ ಐತಿಹ್ಯಗಳಲ್ಲಿನ ಸಮಸ್ಯೆ ಏನು?

ಜನಪದರು ತಮ್ಮ ಬದುಕಿನಲ್ಲಿ ತಮ್ಮ ಆಚರಣೆ, ನಂಬಿಕೆ, ಸಂಪ್ರದಾಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ಕಾಣಬಹುದಾಗಿದೆ. ಅಂತಹೀ ನಮ್ಮಲ್ಲಿ ಮೂಜಾ ಕಾರ್ಯಗಳಿಗೆ, ದೇವಕಾರ್ಯಗಳಿಗೆ ಕುರಿ, ಕೋಣಿ, ಕೋಣಗಳನ್ನು ಬಲಿ ನೀಡುವುದು ಪಾರಂಪರಿಕವಾಗಿ ನಡೆದು ಬಂದ ವಾಡಿಕೆ ಆಗಿದೆ. ಇಂತಹ ನಂಬಿಕೆಗಳ ಜೊತೆಗೆ ನರಬಲಿಯನ್ನು ಬಿಡುವಂತಹ ಮೂಢನಂಬಿಕೆಗಳು ಕಾಣಿಸಿಗುತ್ತದೆ. ಅಂತಹೀ ನಾಡಿನಾಡ್ಯಂತ ಕೆರೆಗೆ ಬಲಿಯಾದ ಐತಿಹ್ಯಗಳು ಕಾಣಿಸಿಗುತ್ತವೆ. ಅಂತಹುಗಳಲ್ಲಿ ಮುಖ್ಯವಾಗಿ ಜನಪದ ಕಥೆಗಳಿಗೆ ಮೂಲ ಕಥನವಾದ ಕೆರೆಗೆ ಹಾರಬಿಜಾಮರದ ಹೊನ್ನಮ್ಮೆನನ್ನು, ಹಾಗೆಯೇ ದಾವಣಗರೆ ಜಿಲ್ಲೆಯ ಜಗಳೂರು ತಾಲೂಕಿನ ಹೊನ್ನಮ್ಮೆ ಐತಿಹ್ಯ ಬಹುಮುಖ್ಯವಾದುದು. ಚಿತ್ರದುರ್ಗ ಜಿಲ್ಲೆಯ ಬಂದಮ್ಮನ ಐತಿಹ್ಯ, ಶಾಂತಿಸಾಗರದ ಐತಿಹ್ಯ, ಮಗದಕೆರೆಯ ಐತಿಹ್ಯ ಹೀಗೆ ನಾಡಿನಾಡ್ಯಂತ ಕೆರೆಗೆ ಮಹಿಳೆಯನ್ನು ಬಲಿಕೊಟ್ಟಿರುವುದನ್ನು ಕಾಣುತ್ತೇವೆ.

ಇಲ್ಲಿ ನಾವು ಬಹುಮುಖ್ಯವಾಗಿ ಗಮನಿಸಬೇಕಾಗಿರುವುದು ಎಲ್ಲಾ ಕಡೆಗೂ ಬಲಿ ನೀಡಿರುವುದು ಸ್ತ್ರೀಯನ್ನು ಮಾತ್ರ. ಹಾಗೆಯೇ ಈ ತಂತ್ರದ ಹಿಂದೆ ಇರುವುದು ಮರುಷ ಪ್ರಥಾನ ವ್ಯವಸ್ಥೆ. ಮುಂದುವರೆದು ನೋಡುವುದಾದರೆ ಬಲಿಯನ್ನು ನೀಡಬೇಕೆಂದು ಹೇಳುವವರು ಜೋಯಿಷರು, ಅವನ್ನು ನೇರವೇರಿಸುವವರು ಮಾವ ಅಥವಾ ಮನೆಯ ಯಜಮಾನ (ಕಲ್ಲೇಗೌಡ) ಅಂದರೆ ಇಲ್ಲಿಯೂ ಕೂಡ ಮರುಷ ಪ್ರಥಾನ ವ್ಯವಸ್ಥೆ ಮಹಿಳೆಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಿರಿಸೋಸೆ ಆದರೆ ಮನೆತನದ ದೀಪ ಬೆಳಗಿಸುವವರು ಕಿರಿಸೋಸೆ ಆದರೆ ಬಲಿ ನೀಡಬಹುದೆಂಬ ಅವರ ಆಂತರಿಕ ಆಲೋಚನೆ ಹೆಚ್ಚಿನ ಮೇಲೆ ಹೇರುವ ಒಂದು ರೀತಿಯ ಒತ್ತಡ. ಹಾಗೆ ಮನೆಯ ಯಜಮಾನನ ಮಾತನ್ನು ಮೀರುವಂತಿಲ್ಲ. ಇಂತಹ ನೋವುಗಳನ್ನು ಉಂಡು ತಾನಾಗಿಯೇ ಬಲಿಗೆ ಸಿದ್ಧಿಂಬಾಗುವಂತೆ ಪ್ರೇರೇಪಿಸುತ್ತಾರೆ. ಇದು ಅವಳ ಅಸಹಾಯಕತೆಯನ್ನು ಬಿಂಬಿಸುತ್ತದೆ. ಹೆಚ್ಚಿನ ಒಳಮನಸ್ಸಿನ ತಮುಲವನ್ನು ತವರಿನೋಂದಿಗೆ ಹೇಳಿದರೆ “ಇಟ್ಟಾಂಗ ಇರಬೇಕ, ನೆರಮನೆಗೆ ಕೊಟ್ಟಮಗಳು” ಇದು

ತಾಯಿ, ಸ್ನೇಹಿತೆ ಮಾತುಗಳನ್ನು ಗಮನಿಸಿದಾಗ ಗಂಡನ ಮನೆಯವರು ಹೇಳಿದಂತೆ ಕೇಳುವುದೇ ಸೊಸೆಯ ಧರ್ಮ ಎನ್ನುವಂತಹದ್ದು. ಇದು ಸ್ತೀ ಅವಳ ಮೇಲೆ ಅವಳೆ ಹೇರಿಕೊಂಡ ಹೋರೆ. ಅಂತೆಯೇ ಅವಳು ಪ್ರತಿಭಟಿಸದೆ ಬಲಿಯಾಗಲು ಒಪ್ಪಿಕೊಳ್ಳುವುದು ಅಂದಿನ ಕಾಲಘಟ್ಟದ ಮಹಿಳೆಯ ಶೋಚನೀಯ ಸಂಗತಿ.

ಸಾಹಿತ್ಯಕ ವಿವರಗಳು

ಜನಪದ ಸಾಹಿತ್ಯವನ್ನು ಅವಲೋಕಿಸಿದಾಗ ಮೌಶಿಕ ರೂಪದ ಕಥನ ರೂಪಗಳು ಪ್ರಸ್ತುತದಲ್ಲಿಯೇ ದೊರೆಯುತ್ತವೆ. ಇವುಗಳಿಗೆ ಸಂಬಂಧಿಸಿದಂತೆ ಮಗದ ಕೆರೆ, ಕರೆಗೊರ, ಹೊನ್ನಮ್ಮೆ ಬಂದಮ್ಮನ ಐತಿಹ್ಯಗಳು ಈ ಲೇಖನಕ್ಕೆ ಮಾರಕವಾದ ಮಾಹಿತಿಯಾಗಿದೆ. ಮೇಲಿನ ಐತಿಹ್ಯಗಳನ್ನು ಗಮನಿಸಿದಾಗ ಮಹಿಳೆಯರು ಪ್ರತಿಭಟಿಸಿ ಆಡಳಿತಶಾಂಕಿ ಪ್ರಭುತ್ವಕ್ಕೆ ತಮ್ಮ ಅಂತ್ಯವನ್ನು ತಾವೇ ಬಲಿಕೊಟ್ಟಿದ್ದಾರೆ. ಹಾಗೆ ಮುಂದುವರಿದು ನೋಡುವುದಾದರೆ ಇಂತಹದ್ದೆ ಐತಿಹ್ಯಗಳಾದ ಕರೆಹೊನ್ನಮ್ಮೆ, ಶಾಂತಿಸಾಗರದ ಅಥವಾ ಸೂಳಕರೆಯ ಐತಿಹ್ಯಗಳು ಮೇಲಿನ ಐತಿಹ್ಯಗಳಿಗೆ ಭಿನ್ನರೂಪ ಹೊಂದಿವೆ. ಹೀಗೆ ಭಿನ್ನ ಎನ್ನುವುದಾದರೆ ಕರೆ ಹೊನ್ನಮ್ಮೆನಳು ಪ್ರತಿಭಟಿಸುವಂತಹದ್ದನ್ನು ಕಥನಗಳ ಹಾಡಿನ ರೂಪದಲ್ಲಿ ರೂಪಾಂತರವಾಗಿದೆ.

ಮಹಿಳಾ ಐತಿಹ್ಯಗಳ ವೈಶಿಷ್ಟ್ಯ

ಮಹಿಳೆ ಜನಪದ ಸಾಹಿತ್ಯದಲ್ಲಿ ಕೈಗನ್ನಡಿಯಾಗಿ ಪ್ರತಿಬಿಂಬಿತವಾಗಿದ್ದಾಗೆ ಇವಳ ಒಳಗನ್ನಡಿಯಾಗಿ ಕಥೆ, ಗಾದೆ, ಒಗಟು, ಒಡಪು, ತ್ರಿಪದಿಯ ಹಾಡುಗಳಲ್ಲಿ ತನ್ನ ಮನಸ್ಸಿನ ಭಾವನೆಗಳನ್ನು ನಾಲ್ಕು ಗೋಡೆಯ ಮಧ್ಯ ಇದ್ದು ಮೌಶಿಕ ಕಥನಗಳು ಹಾಡಿನ ಮೂಲಕ ವ್ಯಕ್ತವಾಗಿವೆ. ಇಂತಹ ಮೌಶಿಕ ಕಥನಗಳನ್ನು ಮೂರು ದಿನಗಳ ಕಾಲ ನಿರಂತರವಾಗಿ ಹಾಡುವರು. ಹಾಡಿನ ಮೂಲಕ ಮಹಿಳೆ ಅನುಭವಿಸಿದ ನೋವುಗಳನ್ನು ಹಾಗೂ ಮಹಿಳೆ ಕರೆಗೆ ಬಲಿಯಾಗುವ ಹಿಂದಿನ ಮುಂದಿನ ವಿವರಗಳನ್ನು ಆ ಕಾಲಸಂದರ್ಭದ ಸತ್ಯ ಫಟನೆಗಳನ್ನು ಹಾಡುವರು. ಇಂತಹ ಮೌಶಿಕ ಕಥನಗಳನ್ನು ಬಿತ್ತಿದ ಬೆಳೆಗೆ ಮಳೆ ಬಾರದೆ ಇದ್ದಾಗ ಅಥವಾ ಬಿತ್ತುವ ಸಮಯದಲ್ಲಿ ಬೇಗ ಮಳೆಯಾಗಿದ್ದರೆ ಸತ್ಯವಂತರಾದ ರೇಣುಕ ಎಲ್ಲಮ್ಮೆ, ಕರೆಹೊನ್ನಮ್ಮೆ, ಪಾಂಡವರ ಕಥೆಗಳನ್ನು, ಕಥನ ಗೀತೆಗಳನ್ನು ಹಾಡಿಸುವುದು ಪಾರಂಪರಿಕವಾಗಿ ಬೆಳೆದು ಬಂದಿದೆ.

ಇಂತಹ ಮೌಶಿಕ ಐತಿಹ್ಯಗಳು ಬಹುಮುಖ್ಯವಾಗಿ ಒಂದು ಸ್ಥಳ, ವ್ಯಕ್ತಿ, ಫಟನೆಗಳ ಹಿನ್ನಲೆಯಲ್ಲಿ ಸೃಷ್ಟಿಯಾಗಿರುತ್ತವೆ. ಅಂತೆಯೇ ಅಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಮಹಿಳೆಯನ್ನು ವೈಭವೀಕರಿಸಲಾಗಿದೆ. ಮೌಶಿಕ ಕಥನವನ್ನು ಚಾರಿತ್ರಿಕ-ಭೋಗೋಳಿಕ, ಮೌಶಿಕ ಸೂತ್ರಾತ್ಮಕ, ಪ್ರದರ್ಶನ ಸಿದ್ಧಾಂತ ಹಾಗೂ ಮನೋವಿಶ್ಲೇಷಣಾತ್ಮಕ

ಸಿದ್ಧಾಂತಗಳ ಮೂಲಕ ಪರಾಮರ್ಶಿಸಬಹುದಾಗಿದೆ. ಇಲ್ಲಿ ಬಹುಮುಖ್ಯವಾಗಿ ಎರಡು ಮಹಿಳಾ ವಿಶ್ವಗಳ ಪರ್ಯಾವನ್ನ ಪರಾಮರ್ಶಗೆ ಒಳಪಡಿಸಲಾಗಿದೆ.

ಕರೆಹೊನ್ನಮೈನ ವಿಶ್ವ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣ್ಣಜಿಯ ಗೌಡರ ಹಿರಿ ಮಗನ ಹೆಂಡತಿ ಕರೆನಳ್ಳಿಯ ಹೊನ್ನಮೈನ ಹೊನ್ನಮೈನ ತಂದೆ ತಾಯಿಗಳಿಗೆ ವಿವಾಹ ಆಗಿ ಹತ್ತು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಆ ನಂತರದಲ್ಲಿ ಈ ದಂಪತೀಗಳು ಅಣಜಿಯ ಯೋಗಿ ಸಿದ್ದೇಶ್ವರಸ್ವಾಮಿಯ ಹತ್ತಿರ ಮಕ್ಕಳ ಫಲವನ್ನು ಬೇಡುವರು. ಯೋಗಿಗಳು ನಿಮಗೆ ಮಣ್ಣಪುರುಷೆಯಾದ ಮಗಳು ಜನಿಸುವಳು ಎಂಬ ವರವನ್ನು ನೀಡಿದರು. ಆ ನಂತರ ಮಗಳು ಬೆಳೆದು ಮದುವೆ ವಯಸ್ಸಿಗೆ ಬಂದ ನಂತರ ಅವಳನ್ನು ಅಣಜಿಗೌಡರ ಮನೆಗೆ ಮದುವೆ ಮಾಡಿ ಕಳುಹಿಸುವರು. ತದನಂತರದಲ್ಲಿ ಹೊನ್ನಮೈನ ಅಣಜಿ ಗೌಡರ ಹಿರಿ ಸೋಸೆಯಾಗಿ ಮನೆಯ ಕೆಲಸ ಕಾರ್ಯದಲ್ಲಿ ಹೊಡಗುವಳು. ವಿವಾಹದ ನಂತರ ಒಂದು ಗಂಡು ಮಗುವಿಗೆ ಜನ್ಮ ನೀಡಿರುತ್ತಾಳೆ. ಇಂತಹ ಸಂದರ್ಭದಲ್ಲಿ ಉರಿಗೆ ಬರಗಾಲ ಬಂದು ದನ, ಕರು, ಜಾನುವಾರುಗಳಿಗೆ ನೀರಿನ ಸಮಸ್ಯೆ ಕಾಡುತ್ತಿರುತ್ತದೆ. ಈ ಕಾಲ ಸಂದರ್ಭದಲ್ಲಿ ಸಂಸಾಧನಗಳ ಅಣಜಿಯಲ್ಲಿ ಕರೆ ನಿರ್ಮಾಣ ಮಾಡಲು ಮೈಸೂರು ಅರಸರಿಗೆ ಪತ್ರ ಬರೆದರು. ಅದನ್ನು ಮೈಸೂರು ಅರಸರು ಪತ್ರವನ್ನು ಪರಿಗಣಿಸಿ ಕರೆ ನಿರ್ಮಾಣ ಮಾಡಲು ಒಟ್ಟಿಗೆ ನೀಡಿದರು. ಆ ನಂತರ ಕರೆ ನಿರ್ಮಾಣ ಶಾಸುಭೋಗರ ಬಳಿ ಶಾಸ್ತ್ರ ಕೇಳಿದಾಗ ಕರೆಗೆ ಬಲಿ ನೀಡಿದರೆ ಮಾತ್ರ ಕರೆಗೆ ನೀರು ಬರುತ್ತದೆ ಎಂದು ಹೇಳಿದಾಗ ಗೌಡರು ಆಯಿತು ಎಂದರು. ಮುಂದುವರೆದು ಶಾಸುಭೋಗರು ಬಲಿ ಎಂದರೆ ಕುರಿ, ಕೋಳಿಯ ಬಲಿಯಲ್ಲ, ಗೌಡ್ರೆ ನರಬಿಲಿ ನೀಡಬೇಕು ಸ್ವಲ್ಪ ವಿಚಾರ ಮಾಡಿ ಎಂದರು. ಆಗ ಗೌಡ್ರು ಆಯತ್ತು ಬಿಡೆ ಉರಿಗೆ ಒಳ್ಳೆಯದಾಗುತ್ತೆ ಅಂದ್ರೆ ಕೊಡೋಣ ಎಂದರು. ಆಗ ಶಾಸುಭೋಗರು ನಿಮ್ಮ ಹಿರಿಸೊಸೆ ಹೊನ್ನಮೈನನ್ನು ಬಲಿ ನೀಡಬೇಕು ಎಂದಾಗ ಗೌಡರು ಬೆವರಲು ಶುರು ಮಾಡಿದರು. ವಲ್ಲಿ ಬಟ್ಟೆಯಿಂದ ನೆತ್ತಿಯ ಬೆವರನ್ನು ವರೆಸಿಕೊಳ್ಳುತ್ತಾ ಆಯಿತು ಶಾಸುಭೋಗರೇ ನೀವು ಮಾಡಿಗೆ ತಯಾರಿ ಮಾಡೊಳ್ಳಿ ಎಂದು ಮನೆಕಡೆ ನಡೆದರು. ಮನೆಗೆ ಬಂದ ನಂತರ ಶುರುವಾಗವು ನಿಜ ಜಿತ್ರು ಅದು ಹೊನ್ನಮೈನ ಮಾನಸಿಕ ನೋವಿಗೆ ಬಿದ್ದ ಹೊಡಿತೆ. ಮಾನವ ಮತ್ತು ಅತ್ಯೇಯ ಮಾತಿಗೆ ಬಲಿಯಾಗಲು ಒಟ್ಟಿಕೊಳ್ಳುವಳು. ಹಾಗೆ ನಾವು ಇಲ್ಲಿ ಗಮನಿಸಬೇಕಾಗಿರುವುದು ಅವಳಿಗೆ ಒಂಬತ್ತು ತಿಂಗಳ ಹಾಲು ಕುಡಿಯುವ ಮನು ಇರುವಂತಹದ್ದನ್ನು. ಹೊನ್ನಮೈನ ಮನೆಯ ನೆಲ, ಕೆಮ್ಮೆಣ್ಣ, ಸೆಗಣಿ, ಬಾಗಿಲು, ಸುಣಿದ ಗೋಡೆ ಇವುಗಳೊಂದಿಗೆ ತನ್ನ ಒಳಗಿನ ನೋವು ತಾನು ಹಿಂದಿರುಗಿ ಬರುವುದಿಲ್ಲ. ಇಂದಿಗೆ ಕೊನೆ ಎಂಬ ಸಂವೇದನೆಯನ್ನು, ಅಳಲನ್ನು ಅವುಗಳೊಂದಿಗೆ ಹೇಳಿಕೊಂಡು ಗೋಳಾಡುವಳು. ಮುಂದುವರಿದು ನೋಡುವುದಾದರೆ ಹೊನ್ನಮೈನ ಗಂಡ ಎತ್ತಿನ ವ್ಯಾಪಾರಕ್ಕೆ ಹೋಗಿರುತ್ತಾನೆ. ಇತ್ತು ಕರೆಯ

ಮೊಜೆಗೆ, ಕಳಸ, ಕುಂಕಮ ಬಟ್ಟಲು, ಬುತ್ತಿಯ ಪುಟ್ಟಿಯನ್ನು ಸಿದ್ಧಮಾಡಿಕೊಂಡು ಕರೆಕಡೆಗೆ ಮೊಜೆಗೆ ನಡೆದರು. ಹೊದಲು ಗೌಡತಿ, ನಂತರ ಮಗಳು, ತದನಂತರ ಹೊನ್ನಮ್ಮೆ ಮೊಜೆ ಮಾಡುವಳು. ನಂತರ ಮಾವನು ಹೊನ್ನಮ್ಮೆ ಮೊಜೆ ಮಾಡುವಾಗ ಕುಂಕುಮದ ಬಟ್ಟಲು ಬಿಟ್ಟು ಬಂದಿರುವುದಾಗಿ ಹೇಳಿದಾಗ ಹೊನ್ನಮ್ಮೆ ಕರೆಕಡೆಗೆ ಕುಂಕುಮದ ಬಟ್ಟಲು ತರಲು ನಡೆವಳು. ಆಗ ತುಂಬಾ ಜೋರಾದ ಮಳೆ ಬರುವುದು. ಹೊನ್ನಮ್ಮೆ ಮೇಲೆ ಬರಲು ಸಾಧ್ಯವಾಗದಿದ್ದಾಗ ಮಾವನನ್ನು, ಅಂಗಲಾಚಿ ಪರಿ-ಪರಿಯಾಗಿ ಬೇಡಿಕೊಳ್ಳುವಳು. ಮಾವ ನೀರು ಕಾಲಿಗನ್ನು ನೀರು ಬಂದವು. ಮೊಣಕಾಲಿಗನ್ನು ನೀರು ಬಂದವು ಮಾವ ನನ್ನನು ಕಾಪಾಡು, ಮಾವ ಸೂಂಟದ ತನಕ ಬಂದವು, ಎದೆವರೆಗೂ, ಕುತ್ತಿಗೆವರೆಗೂ ನೀರು ಬಂದವು ಕಾಪಾಡು ಮಾವ ಎಂದು ಪರಿ-ಪರಿಯಾಗಿ ಬೇಡಿಕೊಂಡರೂ ಮಾವ ಕಾಪಾಡಲಿಲ್ಲ ; ಹಿಂದಿರುಗಿ ನೋಡಲಿಲ್ಲ. ಆಕೆಯನ್ನು ಬಂಟಿಯಾಗಿ ಬಿಟ್ಟು ಹೋದರು. ಇಲ್ಲಿ ನಾವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಅವಳನ್ನು ಬಲಿ ನೀಡಬೇಕೆಂದು ಹೋದಾಗ ಇನ್ನು ಕಾಯುವ ಮಾತೆಲ್ಲಿ ಅಲ್ಲವೇ. ಇವಳ ಬಲಿಯ ನಂತರ ಹೊನ್ನಮ್ಮೆ ಗಂಡನಿಗೆ ಮರು ಮದುವೆ ಮಾಡಲು ಮುಂದಾಗುವರು. ಹೊನ್ನಮ್ಮೆ ಗಂಡ ಒಪ್ಪುಪುದಿಲ್ಲ. ಏಕೆಂದರೆ ಹೊನ್ನಮ್ಮೆ ಹಾಲು ಕುಡಿಯುವ ಮಗುವನ್ನು ಬಿಟ್ಟು ಬಲಿಯಾಗಿರುತ್ತಾಳೆ. ಹಾಗೆಯೆ ಒಂದು ಶರತ್ತನ್ನು ಹಾಕಿ ಬಲಿಯಾಗುತ್ತಾಳೆ. ಅದೇನೆಂದರೆ ನಾನು ಪ್ರತಿ ದಿನ ರಾತ್ರಿ ಬಂದು ಮಗುವಿಗೆ ಹಾಲು ಕುಡಿಸಿ ಹೋಗುತ್ತೇನೆ. 'ನಾನು ಬಂದು ಹಾಲು ಕುಡಿಸಿ ಹೋಗುವವರೆಗೂ ಮನೆಯ ಬಾಗಿಲಿನ ಕದ ಹಾಕುವಂತಿಲ್ಲ, ಹಾಲಿಗೆ ಎಪ್ಪ ಎಕ್ಕುವಂತಿಲ್ಲ' ಎಂದು ಈ ಮಾತನ್ನು ನಡೆಸಿಕೊಡಬೇಕೆಂದಾಗ ಮನೆಯವರು ಎಲ್ಲರೂ ಆಗಲಿ ಎಂದು ಒಪ್ಪಿಗೆ ಸೂಚಿಸುತ್ತಾರೆ. ಹೊನ್ನಮ್ಮೆ ಗಂಡನನ್ನು ಮದುವೆಯಾದ ಕೆರಿ ಹೊನ್ನಮ್ಮೆ ಒಂದು ದಿನ ಮರೆತು ಹಾಲಿಗೆ ಎಪ್ಪನ್ನು ಎಕ್ಕುತ್ತಾಳೆ. ಮಗು ಹಸಿವಿನಿಂದ ಅಳುತ್ತಿರುತ್ತದೆ. ಗಂಗಾ ದೇವಿಯಾಗಿ ಹೊನ್ನಮ್ಮೆ ಬಾಳೆಯಲೆಯ ಮೇಲಿನ ಮಗುವಿಗೆ ನಿತ್ಯ ಹಾಲು ಕುಡಿಸುತ್ತಿರುತ್ತಾಳೆ. ಹಾಲಿಗೆ ಎಪ್ಪನಿತ್ತ ದಿನ ಮಗುವಿನ ಅಳುವನ್ನು ಕೇಳಿ ತನ್ನ ಮಗು ಎದೆಹಾಲಿನಿಂದ ವಂಚಿತವಾಯಿತು. ಈ ನೋವನ್ನು, ಸಂಕಟವನ್ನು ತಡೆಯಲಾಗದೆ ಅಣಜಿಗೌಡರ ಅಥವಾ ತನ್ನ ಗಂಡನ ಮನೆಗೆ ಅಂದು ಶಾಪವನ್ನು ಇತ್ತುವಳು. ಅದೇನೆಂದರೆ ಅಣಜಿಗೌಡರಿಗೆ ಗಂಡು 'ಹೆಚ್ಚಲು ಬೇಡ, ಕೆರೆನ್ನಳಿಗೆ ಗೌಡರಿಗೆ ಹೆಣ್ಣಲು ಬೇಡ' ಎಂದು ಶಾಪವಿತ್ತು. ಈ ಶಾಪ ಇಂದಿಗೂ ಕೂಡ ಶಾಪಗ್ರಸ್ತ ಅಣಜಿ ಗೌಡರ ಕುಟುಂಬದವರಿಗೆ ಎಷ್ಟೇ ಮಕ್ಕಳು ಹುಟ್ಟಿದರು ಸತ್ತು ಹೋಗುವರು. ಹಿರಿಯ ಮಗನಿಗೆ ಒಂದೇ ಗಂಡು ಸಂತಾನ ಜನಿಸುವುದು. ಆ ಮಗು ಈ ಕೆರೆ ಹೊನ್ನಮ್ಮೆ ಮೊಜೆ, ಜಾತ್ಯೆಯ ಕ್ರಮಗಳನ್ನು ನಡೆಸಿಕೊಂಡು ಹೋಗುವುದು ವಾಡಿಕೆಯಾಗಿದೆ. ಪ್ರಸ್ತುತ ಅಣಜಿ ಕೆರೆಯ ಹಿಂಭಾಗದಲ್ಲಿ ಕೆರೆ ಹೊನ್ನಮ್ಮೆನಿಗೆ ಒಂದು ದೇವಾಲಯವನ್ನು ನಿರ್ಮಿಸಿ ಆ ದೇವಾಲಯದ ಜಾತ್ರೆ ಉತ್ಸವಗಳನ್ನು ನೆರವೇರಿಸುವರು. ಕೆರೆ ಹೊನ್ನಮ್ಮೆನನ್ನು ಮಹಾಸಾಧ್ಯಯಾಗಿ, ಪೌರಾಣಿಕ ಮಹಿಳೆಯಾಗಿ ಜನ

ಸಮಾಹ ಹಾಡಿ ಹೊಗಳುವುದು ದೃವತ್ವಕ್ಕೇರಿಸಿರುವುದು ಸತ್ಯ ನಿದರ್ಶನವಾಗಿದೆ. ಅಂತೆಯೇ ಅಣಜಿಯ ಜನ ಸಮಾಹ ಕೆರೆ ಹೊನ್ನಮ್ಮಳ ನಾಟಕವನ್ನು ಪ್ರದರ್ಶನ ಮಾಡುವರು.

ಹೊನ್ನಮ್ಮಳ ಸಂಪೇದನೆಯ ನೆಲೆಗಳು

- ಮನೆಯ ವಸ್ತುಗಳೊಂದಿಗೆ ತನ್ನ ನೋವನ್ನು ಹೇಳಿಕೊಂಡು ಅಳುವುದು.
- ಹಾವನ್ನು ಸಿಂಬೆಮಾಡಿ ಕೆಮ್ಮಣಿನ ಪುಟ್ಟಿಯನ್ನು ಹೊತ್ತು ತರುವುದು ದೃವವೆ ಅವಳಿಗೆ ಆಸರೆಯಾಗಿತ್ತು ಎಂಬುದನ್ನು ಗಮನಿಸಬಹುದು.
- ತನ್ನ ಮಗುವಿಗೆ ಹಾಲುವುಳಿಸುವಾಗ ಇವತ್ತು ನೀನು ಕುಡಿಯುವ ಹಾಲು ಮತ್ತೆ ಯಾವತ್ತು ಕುಡಿಯುತ್ತೀರೆಯ ಬಾ ಕಂದ ಹಾಲು ಕುಡಿ ಎಂದು ಆಡ್ಯಾಡಿ ಅಳುತ್ತಾಳೆ.
- ಮನೆಯ ಕದವಾಕುವಂತಿಲ್ಲ, ಹಾಲಿಗೆ ಎಪ್ಪು ಹಾಕುವಂತಿಲ್ಲ. ಹೀಗೆ ಶರತ್ತು ಹಾಕುವುದು ತಾಯ್ತನದ ಕರುಳ ಬಳ್ಳಿಯನ್ನು ಬಿಟ್ಟು ದೂರವಾಗುವುದು ಅಪ್ಪು ಸುಲಭದ ಮಾತಲ್ಲ. ಆಗಿದ್ದಾಗೂ ಶರತ್ತು ಹಾಕಿ ಹಾಲು ಕುಡಿಸಲು ಅವಕಾಶ ಮಾಡಿಕೊಡಿ ಎನ್ನುವುದು ಮನೆಯವರಿಗೆ ಇತ್ತು ಬೇಡಿಕೆ ರೂಪದ ಹೊನೆಯ ಅವಕಾಶವಾಗಿದೆ.
- ಕೆರೆನ್ನಳಿಗೆ ಗೌಡರಿಗೆ ಹೆಣ್ಣು ಹಚ್ಚಲು ಬೇದ, ಅಣಜಿ ಗೌಡರಿಗೆ ಗಂಡು ಹಚ್ಚಲು ಬೇದ' ಎಂಬ ಹೊನ್ನಮ್ಮಳ ಮಾತು ಅವಳಿಗೆ ಆದ ನೋವು, ಸಂಕಟ, ಹತಾಶ, ಹಸುಗೂಸಿನಿಂದ ದೂರವಿರುವುದು ಯಾವ ತಾಯಿಗೂ ಬೇದ ಇಂತಹ ಕಷ್ಟ ಎಂಬಂತಿದೆ. ಇಲ್ಲಿ ಮಾನಸಿಕವಾಗಿ ಹೊನ್ನಮ್ಮಳ ಕುಗಿ ಹೊಗಿರುವುದನ್ನು ಶ್ರೀಯರ ಕೇಂದ್ರಬಿಂದುವಾಗಿ ಅವಳ ಮಾನಸಿಕ ತುಮುಲಗಳನ್ನು ಮನೋವಿಳ್ಳೇಷಣಾ ಸಿದ್ಧಾಂತದ ಮೂಲಕ ವಿಶೇಷಿಸಲು ಸಹಕಾರಿಯಾಗಿದೆ.
- ಇಲ್ಲಿ ಹೊನ್ನಮ್ಮಳ ಹುಟ್ಟಿದ ಕಾಲ ಸಂದರ್ಭ ಅಂದರೆ ಸಂಸ್ಥಾನಗಳ ಆಡಳಿತವಿದ್ದು, ಆಗ ಒಳಿತಿಗಾಗಿ ರಾಜರಿಗೆ ಗರುಡರಿರುವುದು, ಸತಿಸಹಗಮನ, ವೀರಗಲ್ಲು, ಮಾಸ್ತಿಗಲ್ಲು ನಡೆಯುವಂತಹದ್ದು. ಇಂತಹ ಸ್ಥಳೀಯ ಐತಿಹಾಸಿಕ ಚರಿತ್ರೆಗಳು ಜನರನ್ನು ಪ್ರೇರೇಪಿಸುತ್ತಿದ್ದಬೇಸ್ವಬಹುದು. ಹಾಗಾಗಿ ಆ ಕಾಲದ ಸ್ಥಳೀಯ ಚರಿತ್ರೆ, ಐತಿಹಾಸಿಕ, ಸಾಮಾಜಿಕ, ಧಾರ್ಮಿಕ ಆರ್ಥಿಕ ಸ್ಥಿತಿಗಳಿಯನ್ನು ಗಮನಿಸಲು ಈ ಎಲ್ಲ ನೆಲೆಗಟ್ಟಿನ ಬಹುಶಿಸ್ತೀಯ ಅಧ್ಯಯನದ ಹಿನ್ನೆಲೆಯಲ್ಲಿ ಗಮನಿಸಿದಾಗ ಹೊನ್ನಮ್ಮಳ ಸ್ಥಳೀಯ ಐತಿಹ್ಯದ ಕಾಲ, ಘಟನೆ, ವ್ಯಕ್ತಿ ಮುಖ್ಯವಾಗಿ ಜನಪದರ ಮನಸ್ಸಿನಲ್ಲಿ ಅಚ್ಚಳಿಯದೆ ದೃವೀ ಮಹಾಶಕ್ತಿಯಾಗಿ ನೆಲೆಸಿದ್ದಾಳೆ.

ಸೂಳಕೆರೆಯ ಇತಿಹ್ಯಾ ವೈಶಿಷ್ಟ್ಯ

ಇದು ದಾವಣಗರೆ ಜಿಲ್ಲೆಯಲ್ಲಿ ಕಂಡುಬರುವುದು. ಇದು ಏಷ್ಟುದಲ್ಲಿಯೇ 2ನೇಯ ಅತಿದೊಡ್ಡ ಕೆರೆಯಾಗಿದೆ. ಈ ಕೆರೆ ವಿಸ್ತೀರ್ಣದಲ್ಲಿ ಅತಿದೊಡ್ಡದಾಗಿ ಸೂಳೆ ಕೆರೆ ಎಂಬ ಹೆಸರು ಹೇಗೆ, ಯಾವಾಗ ಬಂತು ಎಂಬ ಪ್ರಶ್ನೆಗೆ ಉತ್ತರ ಮುಡುಕಿದಾಗ ಹಲವಾರು ಉತ್ತರಗಳು ಕಾಣಸಿಗುತ್ತವೆ. ಸೂಳಕೆರೆಗೆ ಹೋಗುತ್ತಿದ್ದರಿಂದ ಸೂಳೆ ಕೆರೆ ಎಂಬ ಹೆಸರು ಬಂತು ಎಂಬುದು ಮೇಲ್ಮೈಟಕ್ಕೆ ಕಾಣಸಿಗುವ ಉತ್ತರವಾಗಿದೆ. ಒಳಹೊಕ್ಕು ನೋಡುವುದಾದರೆ, ರಾಣಿ ಶಾಂತದೇವಿಯು ತನ್ನ ತಂದೆಯಿಂದ ಷರತ್ತನ್ನು ಹಾಕಿಸಿಕೊಂಡು ಆನಂತರ ನನ್ನ ಹೆಸರನ್ನೇ ಇಟ್ಟಿ ಸೂಳಕೆರೆ ಎಂದು ನಾಮಕರಣ ಮಾಡಬೇಕೆಂದು ಕೇಳಿಕೊಳ್ಳುವಳು. ಇದಕ್ಕೆ ಕಾರಣವೇನು?

ರಾಣಿ ಶಾಂತದೇವಿಯ ಅರಮನೆಯಿಂದ ನಿತ್ಯ ಸೂಳಿಯರ-ಕೇರಿಗೆ ಹೋಗಿ ಬರುತ್ತಿದ್ದಳು. ಅದು ಇಂದಿನ ಬಸಪಟ್ಟಣ. ಬಸವಿಯರು-ಸೂಳಿಯರು, ದೇವದಾಸಿಯರು-ಅಥಾರ್ಥ ರಾಜರು ಬಸವಿಯರಿಗೆ ಒಂದು ಹೋಗಿ ಮತ್ತು ಹೊಲವನ್ನು ಉಳಳು ಉಂಬಳವಾಗಿ ನೀಡುತ್ತಿದ್ದರ ಬಗೆಗೆ ಶಾಸನಗಳ ಉಲ್ಲೇಖ ಕಾಣಸಿಗುತ್ತವೆ. ಅಂತೆಯೇ ಇವರ ಕೇರಿಗೆ ರಾಜನ ಮಗಳು ಬಸವಿಯರ ಕೇರಿಗೆ ಪ್ರತಿನಿತ್ಯ ಹೋಗಿ ಬರುವುದು ರಾಜನಿಗೆ ಅನುಮಾನವನ್ನು ತಂದೊಡ್ಡಿತು. ತಂದೆ ಶಾಂತದೇವಿಗೆ ಪ್ರಶ್ನೆಯನ್ನು ಮಾಡುವನು ಬಸವಿಯರ ಕೇರಿಗೆ ನೀನು ನಿತ್ಯ ಯಾಕೆ ಹೋಗುತ್ತಿ? ಅಲ್ಲಿ ನಿಂದು ಏನ್ ಕೆಲಸ? ಎಂದು ಕೇಳುವನು. ಇದನ್ನು ಕೇಳಿದಾಗ ರಾಣಿ ಸುಮೃನೆ ಹೋಗುವೆ ಏಕೆ ಹೋಗಬಾರದಾ! ಆಗ ತಂದೆ ಇಲ್ಲ ಹೋಗುವಂತಿಲ್ಲ ಎಂದಾಗ ಇಲ್ಲ ನಾನು ಹೋಗುತ್ತೇನೆ ನಾನು ನನ್ನ ಗೆಳತಿಯನ್ನು ಭೇಟಿಯಾಗಲು ಹೋಗಲೇಬೇಕು ಎಂದಾಗ. ನೀನು ಅಲ್ಲಿಗೆ ಹೋಗುತ್ತೀಯಾ ಎಂದಾದರೆ ‘ನೀನು ಸೂಳೆ’ ನಾ? ಎಂದು ಕೇಳುವನು. ಇದನ್ನು ಕೇಳಿದ ಕೂಡಲೇ ತನ್ನ ತಂದೆಯೇ ನನ್ನನ್ನು ಈ ರೀತಿ ಪ್ರಶ್ನೆ ಮಾಡಿದಾಗ ಸಾಮಾನ್ಯ ಜನ ಇನ್ನು ಹೇಗೆ ತಿಳಿಯಬಹುದೆಂದು ಅರಿತು ಆಗಲಿ ನಿಮ್ಮ ಮಾತಿನಂತೆಯೇ ನಾನು ಆ ಕೆರೆಗೆ ಹೋಗುವುದಿಲ್ಲ. ಎಲ್ಲಿವರೆಗೂ ಕಣ್ಣಿಗೆ ಮರೆಯಾಗಿ ಕಾಣುತ್ತದೆಯೋ ಅಲ್ಲಿವರೆಗೂ ನೀರು ಕಾಣಬೇಕು ಅಂತ ಕೆರೆಯನ್ನು ಕಟ್ಟಿಸು ಎಂದಾಗ ಮಗಳ ಮಾತಿನಂತೆ ಆಯಿತೆಂದು ರಾಜ ಕೆರೆ ನಿಮಾಣ ಮಾಡಿಸುವನು. ಆದರೆ ಮಳೆಯೇ ಬರುವುದಿಲ್ಲ. ಕೆರೆ ತುಂಬುವುದಿಲ್ಲ. ಆಗ ರಾಜ ಸೇವಕರಿಗೆ ಬಿಳಿ ಬಟ್ಟೆಯನ್ನು ಹೊಡಿಸುವಂತೆ ಸೂಚಿಸುವನು. ರಾಣಿ ಶಾಂತದೇವಿ ಕೆರೆಯನ್ನು ನೋಡುವಳು ಆಗ ಕೆರೆಯಲ್ಲಿ ನೀರು ಬಂದಿರುವುದಿಲ್ಲ. ಇದನ್ನು ಗಮನಿಸಿದ ರಾಣಿ ಅಪ್ಪ ನೀವು ನನಗೆ ಒಂದು ಮಾತನ್ನು ಕೊಟ್ಟಿದ್ದೀರಿ ಅದನ್ನು ಸಮಯ ಬಂದಾಗ ಕೇಳುವೆ ಎಂದಿದ್ದೆ. ಈಗ ಆ ಸಮಯ ಬಂದೊದಗಿದೆ. ಆ ಮಾತನ್ನು ನಡೆಸಿ ಹೊಡುವಿರಾ? ಎಂದಾಗ ತಂದೆ ಹೇಳು ಮಗಳೇ ಎಂದಾಗ ಈ ಕೆರೆಗೆ ನಾನು ಬಲಿಯಾದರೆ ಈ ಕೆರೆ ತುಂಬಿ ಹರಿಯುವುದು. ಜನ-ಜಾನುವಾರುಗಳು ಪ್ರಾಣಿ, ಪಕ್ಷಿ ಮಾನವ

ಸಂಕುಲಗಳು ಸದಾ ಖುಷಿಯಿಂದ ಇರುವು. ಇದಕ್ಕೆ ನನ್ನ ಹೆಸರು ಇಡುವಂತಿಲ್ಲ ಆದರೆ ಬಸವಿ ಕೇರಿಗೆ ಹೋಗಿ ಬಂದಿದ್ದಕ್ಕೆ ನನಗೆ ನೀನು ಸೂಳೆನಾ? ಎಂದು ಪ್ರಶ್ನಿಸಿದಿರಿ. ಕಾರಣ ಈ ಪ್ರಶ್ನೆಯನ್ನು ಸ್ವತಃ ತಂದೆಯೇ ಮಗಳನ್ನು ಕೇಳಿದ್ದಕ್ಕಾಗಿ ನಾನು ಸತ್ಯವಂತೆ ನಾನು ಯಾವ ತಪ್ಪಿ ಮಾಡದೆ ಈ ಹೆಸರು, ಆಪಾದನೆ ಮಾಡಿರುವ ಸಲುವಾಗಿ ಇದಕ್ಕೆ ಸೂಳಿಕೆರೆ ಎಂದು ನಾಮಕರಣ ಮಾಡಿ. ಜನರಿಗೆ ನಾನು ಯಾವ ತಪ್ಪಿ ಮಾಡಿಲ್ಲವೆಂಬುದು ತಿಳಿಯಲಿ. ಹಾಗೆಯೇ ಅಂದಿನಿಂದ ಇಂದಿನವರೆಗೂ ಬಸವಿಯನ್ನು ನೋಡುವಂತಹ ದೃಷ್ಟಿಕೋನದ ಪರಿಕಲ್ಪನೆ ಬದಲಾಗಲಿ, ಅವರಿಗೂ ಸಮಾಜದಲ್ಲಿ ಸ್ಥಾನಮಾನ ಗೌರವಗಳು ಲಭಿಸುವಂತಾಗಬೇಕು. ರಾಣಿ ಶಾಂತಾದೇವಿ ಬಲಿಯಾದ ಕ್ಷಣವೇ ಕೆರೆ ಮೂರ್ತಿಯಾಗಿ ತುಂಬಿ ಹರಿಯುವುದು. ಆಕೆಯ ಅಂಗಾಂಗಳು ಹೋದ ಕಡೆಯೆಲ್ಲಾ ಅಂಗಾಂಗಳಿಗನುಗೊಂಡಾಗಿ ಉಂಟಾಗಿರುವ ಸಾಂಪ್ರದಾಯಿಕ ವಿಧಾನ ವಿರುದ್ಧ ಶಿರುಗಿ ಬೀಳಲು ಆಗದೆ ಮತ್ತು ಸತ್ಯವನ್ನು ಸಾಬೀತುಪಡಿಸುವುದಾಗಿತ್ತು. ಅಲ್ಲದೆ ಬಸವಿಯರಿಗೆ ಆ ಕಾಲ ಸಂದರ್ಭದಲ್ಲಿ ಇದ್ದ ಕೆಳಮಟ್ಟದ ಸ್ಥಾನವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಶಾಂತದೇವಿಯು ತನ್ನ ಉಂಟಾಗಿರುವ ಸುತ್ತು-ಮುತ್ತು ಇರುವ ಜನರು ನೀರಿನ ಹೊರತೆಯಿಂದ ಬಳಲಬಾರದು. ಈ ಭಾಗದ ಜನ ಜಾನುವಾರುಗಳು ಸುರಕ್ಷಿತವಾಗಿರಬೇಕೆಂಬ ಕಾಳಜಿಯಿಂದ ತನ್ನ ಹೆಸರು ಚಿರಕಾಲ ಉಳಿಯಬೇಕೆಂದು ಕೆರೆಗೆ ಬಲಿಯಾಗುವ ನಿರ್ಧಾರ ಮಾಡುವುದು. ಅಂದಿನ ಅವಳ ನಿರ್ಧಾರದ ಫಲವಾಗಿ ಇಂದು ಸೂಳಿಕೆರೆಯ ಆಸುಪಾಸಿನ ಉಂಟಾಗಿರುವ ಜನರು ದಾಖಣಗೆ ಜಿಲ್ಲೆಯಾದ್ಯಂತ ನೀರಾವರಿ ಭೂಮಿ ನಿರಂತರವಾಗಿರುವುದನ್ನು ಕಾಣಬಹುದು. ಇದು ಏಷ್ಯಾದಲ್ಲಿಯೇ ಎರಡನೆಯ ಅತಿದೊಡ್ಡ ಕರೆಯಾಗಿರುವುದು ಹೆಮ್ಮೆಯ ಸಂಗತಿ. ಇಂದು ಶಾಂತಸಾಗರ ಎಂದು ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣವಾಗಿ ಮಾರ್ಚಾಡಿಸಿದೆ. ಶಾಂತಾದೇವಿಯ ಮಾತಿನಂತೆ ತಾನು ಕೆರೆಗೆ ಬಲಿಯಾದರೆ ಮಾತ್ರ ಕೆರೆ ತುಂಬಿತ್ತದೆ ಎನ್ನುವ ಆಕೆಯ ಆತ್ಮಸ್ವೇಚ್ಛಾಯ್ ಅವಳಿಗಿತ್ತು. ಅವಳಿಗಿಂತ ಆಕೆಯನ್ನು ಅವಮಾನಿಸಿದ ಕಾರಣ ಕೆರೆಗೆ ಬಲಿಯಾದಳು ಎಂಬ ನೋವು ತಂದೆ ಎಂಬ ಪುರುಷ ಪ್ರಧಾನ ವ್ಯವಸ್ಥೆಗೆ ಮರೀಚಿಕೆ ಆಯಿತೇನು?

ಶಾಂತಾದೇವಿಯ ಸಂಪೇದನೆಗಳು

ಶಾಂತದೇವಿಯು ತನ್ನ ತಂದೆಯೇ ನನ್ನನ್ನು ಅನುಮಾನಿಸಿದ ಕಾರಣ ಆಕೆ ಉರಿಗಾಗಿ ಹಾಗೂ ತನಗೆ ಅಂಟಿದ ಕಳಂಕ ಸುಳ್ಳಂದು ತಂದೆಗೆ ತೋರಿಸಲು ಕೆರೆಗೆ ಹಾರವಾಗಲು ಇಚ್ಛಿಸುವಳು. ಅಂಜದೆ ತನ್ನ ತಂದೆ ಒಬ್ಬ ರಾಜ ಆಗಿದ್ದರಿಂದ ರಾಜನ ವಿರುದ್ಧ ಶಿರುಗಿ ಬೀಳಲು ಆಗದೆ ಮತ್ತು ಸತ್ಯವನ್ನು ಸಾಬೀತುಪಡಿಸುವುದಾಗಿತ್ತು. ಅಲ್ಲದೆ ಬಸವಿಯರಿಗೆ ಆ ಕಾಲ ಸಂದರ್ಭದಲ್ಲಿ ಇದ್ದ ಕೆಳಮಟ್ಟದ ಸ್ಥಾನವನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಶಾಂತದೇವಿಯು ತನ್ನ ಉಂಟಾಗಿರುವ ಸುತ್ತು-ಮುತ್ತು ಇರುವ ಜನರು ನೀರಿನ ಹೊರತೆಯಿಂದ ಬಳಲಬಾರದು. ಈ ಭಾಗದ ಜನ ಜಾನುವಾರುಗಳು ಸುರಕ್ಷಿತವಾಗಿರಬೇಕೆಂಬ ಕಾಳಜಿಯಿಂದ ತನ್ನ ಹೆಸರು ಚಿರಕಾಲ ಉಳಿಯಬೇಕೆಂದು ಕೆರೆಗೆ ಬಲಿಯಾಗುವ ನಿರ್ಧಾರ ಮಾಡುವುದು. ಅಂದಿನ ಅವಳ ನಿರ್ಧಾರದ ಫಲವಾಗಿ ಇಂದು ಸೂಳಿಕೆರೆಯ ಆಸುಪಾಸಿನ ಉಂಟಾಗಿರುವ ಜನರು ದಾಖಣಗೆ ಜಿಲ್ಲೆಯಾದ್ಯಂತ ನೀರಾವರಿ ಭೂಮಿ ನಿರಂತರವಾಗಿರುವುದನ್ನು ಕಾಣಬಹುದು. ಇದು ಏಷ್ಯಾದಲ್ಲಿಯೇ ಎರಡನೆಯ ಅತಿದೊಡ್ಡ ಕರೆಯಾಗಿರುವುದು ಹೆಮ್ಮೆಯ ಸಂಗತಿ. ಇಂದು ಶಾಂತಸಾಗರ ಎಂದು ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣವಾಗಿ ಮಾರ್ಚಾಡಿಸಿದೆ. ಶಾಂತಾದೇವಿಯ ಮಾತಿನಂತೆ ತಾನು ಕೆರೆಗೆ ಬಲಿಯಾದರೆ ಮಾತ್ರ ಕೆರೆ ತುಂಬಿತ್ತದೆ ಎನ್ನುವ ಆಕೆಯ ಆತ್ಮಸ್ವೇಚ್ಛಾಯ್ ಅವಳಿಗಿತ್ತು. ಅವಳಿಗಿಂತ ಆಕೆಯನ್ನು ಅವಮಾನಿಸಿದ ಕಾರಣ ಕೆರೆಗೆ ಬಲಿಯಾದಳು ಎಂಬ ನೋವು ತಂದೆ ಎಂಬ ಪುರುಷ ಪ್ರಧಾನ ವ್ಯವಸ್ಥೆಗೆ ಮರೀಚಿಕೆ ಆಯಿತೇನು?

ಹೀಗೆ ದಾವಣಗರೆ ಜಿಲ್ಲೆಯಲ್ಲಿ ಕಂಡುಬರುವ ವರದು ಮಹಿಳಾ ಐತಿಹ್ಯಗಳು ಇಡೀ ಮಹಿಳೆಯರ ಪ್ರತೀಕವಾಗಿ ತಮ್ಮ ತುಮುಲಗಳನ್ನು ಸಂಪೇದನೆಗಳನ್ನು ನಾವು ಗಮನಿಸಬಹುದು. ಅಂತೆಯೇ ಪುರುಷ ಪ್ರಥಾನ ವ್ಯವಸ್ಥೆಯಲ್ಲಿ ಮಹಿಳೆಯ ನಾಲ್ಕು ಗೋಡೆ ಮಧ್ಯ ಇದ್ದ ಕೈಗೊಂಬಡೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳೆಂಬುದನ್ನು ಹಲವಾರು ಕಥನಗಳ ಮೂಲಕ ನೋಡಬಹುದು.

ಕರೆಗೊರ ಮತ್ತು ಕರೆಹೊನ್ನಮ್ಮೆ ಸೂಳಿಕರೆ ಐತಿಹ್ಯಗಳ ನಮ್ಮತೆಯನ್ನು ಗಮನಿಸೋಣ.

- ಭಾಗೀರಥಿಗಂತ ಕರೆಹೊನ್ನಮ್ಮೆ ಹೇಗೆ ಭಿನ್ನ?
- ಇವರಲ್ಲಿ ಪ್ರತಿಭಟಿಸುವ ತನ್ನತನದ ನೋವೇನು?
- ಭಾಗೀರಥಿ ಸಾಮ್ಯಸ್ವಭಾವವನ್ನು ಗಮನಿಸಬಹುದು.

ಇಲ್ಲಿ ಭಾಗೀರಥಿ ತನ್ನ ಸ್ನೇಹಿತೆಯಾಂದಿಗೆ ತನ್ನ ನೋವನ್ನು ಬಲಿ ನೀಡುವ ವಿಷಯವನ್ನು ಪ್ರಸ್ತಾಪಿಸಿದಳು. ಇತ್ತಾ ಕರೆ ಹೊನ್ನಮ್ಮೆ ತಾಯಿಯ ಬಳಿ ವಿಷಯ ಪ್ರಸ್ತಾಪಿಸುವಳು. ಇಲ್ಲಿ ನಾವು ಗಮನಿಸಬೇಕು ಇವರ ತಾಯಿಯ ಉತ್ತರ ಒಂದೆ “ಇಟ್ಟಂಗ ಇರಬೇಕು ಹೊಟ್ಟಂತವರ ಮನಿಯಾಗ? ಈ ಸಂಭೋದನೆಯ ತಾತ್ಪರ್ಯ ಗಂಡನ ಮನೆಯಲ್ಲಿ ಎಷ್ಟೇ ಕಷ್ಟ ಬಂದರೂ ತವರಿಗೆ ಬರಬಾರದು. ಅಲ್ಲಿಯೇ ಇದ್ದು ಜಯಿಸಬೇಕು, ಇದ್ದು ಇಯಿಸಬೇಕು. ಸಾಂಘರೂಪ ಕೂಡ ಅಲ್ಲಿಯೇ ಸತ್ತರೆ ಶೈಷ್ಣಿ ಎನ್ನವರು. ಮಗಳು ತವರಿಗೆ ಹೊರೆಯಾರಬಾರದು. ಸಮಾಜದ ಹೊಂಕುನುಡಿಯನ್ನು ಕೇಳಿದಾಗ ಮೋಷಕರು ಇಂತಹ ನಿರ್ಜಯಗಳನ್ನು ತಮಗೆ ಒಪ್ಪಿತಗೊಳಿಸಿಕೊಂಡಿದ್ದಾರೆ. ಮಹಿಳೆ, ಮಗಳಾಗಿ, ತಾಯಿ, ತಂಗಿ, ಅಕ್ಕಾ, ಸೋಸೆಯಾಗಿ ನಿಭಾಯಿಸುವಂತಹ ಜವಾಬ್ದಾರಿ ತುಂಬಾ ಕರಿಣವಾದದ್ದು. ಅದರಿಂದಲೇ ತವರಿನವರು ಒಂದೇ ಗಾದೆಯನ್ನು ನಾಳ್ಬಿಡಿಯನ್ನು ಬಳಸುವರು. ಹೊಟ್ಟಿ ಹೆಣ್ಣು ಕುಲಕ್ಕೆ ಹೊರಗೆ ಎಂದು ಹೇಳುವಾಗ ತಾಯಿ ಕೂಡ ಒಂದು ಹೆಣ್ಣಾದರೂ ಆಕೆಗೆ ಮಗಳ ಮೇಲಿನ ಕಾಳಜಿಗಿಂತ ತಾನು ಹೊಂದಿಕೊಂಡು ಬಂದಿರುವ ಸಮಾಜಕ್ಕೆ ಹೆದುರುತ್ತಿರುವುದು ಕೂಡ ಅಷ್ಟೇ ಸತ್ಯವಾಗಿದೆ. ಮಗಳು ಗಂಡನ ಮನೆಯನ್ನು ಬಿಟ್ಟು ತವರಿಗೆ ಶಾಶ್ವತವಾಗಿ ಬರುತ್ತೇನೆ ನನ್ನನ್ನು ಬಲಿಕೊಡುವರು ಎಂದಾಗ ಯಾವ ಮೋಷಕರು ಒಪ್ಪುತ್ತಿರಲಿಲ್ಲ. ಪ್ರಸ್ತುತದಲ್ಲಿಯೂ ಕೂಡ ಹಿರಿ ತಲೆಮಾರಿನವರು ಸತ್ತರೆ ಅಲ್ಲಿಯೇ ಸಾಯಲಿ ಗಂಡನ ಮನೆಯಲ್ಲಿರುವುದೇ ಶೈಷ್ಣಿ ಎಂಬ ಪರಿಕಲ್ಪನೆ ತಲೆತಲಾಂತರಗಳಿಂದ ರೂಢಿಗತವಾಗಿ ಬಳಸಿಕೊಂಡು ಬಂದಿದ್ದಾರೆ.

ಕರೆಗೊರವಾದ ಭಾಗೀರಥಿ ಮನೆಯ ಹಿರಿಸೋನೆ, ಕರೆಹೊನ್ನಮ್ಮೆ ಮನೆಯ ಹಿರಿಸೋನೆ ಹಾಗೆಯೇ ಭಾಗೀರಥಿಯನ್ನು ಬಲಿ ನೀಡುವಾಗ ಅವಳಿಗೆ ಸಂತಾನ ಇರುವುದಿಲ್ಲ. ಕರೆಹೊನ್ನಮ್ಮೆ

ಐತ್ಯಾದಲ್ಲಿ ಹೊನ್ನಮೃಗಳಿಗೆ ಒಂಭತ್ತು ತಿಂಗಳ ಹಾಲು ಕುಡಿಯುವ ಹಸುಗೂಸನ್ನು ಬಿಟ್ಟು ಮಾವನೇಳಿದ ಮಾತಿಗೆ ಉರಿನ ಹಿತಕ್ಕಾಗಿ ಕೆರೆಗೆ ಬಲಿಯಾಗಲು ಮನಸಾರೆ ಒಪ್ಪಿತವಿಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ಮಾವನ ಮತ್ತು ಉರಿನವರ ಹಿತ, ಗೌರವದಿಂದ ಶರತ್ತನ್ನು ಹಾಕಿ ಕೆರೆಗೆ ಬಲಿಯಾಗಲು ಒಪ್ಪುವಳು. ಆದಾಗ್ಯೂ ಹೊಡಾ ಅವಳನ್ನು ಬಲಿ ನೀಡುವರೆಂಬ ವಿಷಯ ತಿಳಿದಿದ್ದರೂ ಆಕೆ ಕೆರೆಗೆ ಮೊಜಿಗೆ ಹೋದಾಗ ಮೊಜಾ ಸಾಮಾನು, ಕುಂಕುಮದ ಬಟ್ಟಲನ್ನು ಬೇಕೆಂದೇ ಬಿಟ್ಟು ಬಂದು ಆಕೆಯನ್ನು ತರಲು ಕಳುಹಿಸುವರು. ಆಕೆಗೆ ಅದರ ಪರಿವೆ ಇಲ್ಲದೆ ಆಕೆ ತನ್ನನ್ನು ಕಾಪಾಡುವಂತೆ ತನ್ನ ಮಾವನಲ್ಲಿ ಪರಿಪರಿಯಾಗಿ ಬೇಡಿಕೊಳ್ಳುವುದನ್ನು ಕಥನಕಾವ್ಯವನ್ನು ಗಮನಿಸಿದಾಗ ಅದರ ಅಂತಃಸತ್ಯ ಬೆಳಕಿಗೆ ಬರುತ್ತದೆ.

ಈ ಮೂರು ಐತ್ಯಗಳಲ್ಲಿ ಮತ್ತು ಬೇರೆ ಉಳಿದ ಅನೇಕ ಐತ್ಯಗಳನ್ನು ಗಮನಿಸಿದರೆ ಸ್ತ್ರೀಯನ್ನು ಕೆರೆಗೆ ಹಾರ ನೀಡಿದ ಬಳಿಕ ಆಕೆಯ ಗಂಡನಿಗೆ ಮರು ವಿವಾಹವನ್ನು ಮಾಡುವರು. ಇಲ್ಲಯೇ, ಆಕೆಯೊಂದಿಗೆ ಐಕ್ಯವಾಗುವುದು ತುಂಬಾ ವಿರಳ. ಇಲ್ಲಿ ಮರುಷ ಯುದ್ಧದಲ್ಲಿ ಸಾವನಪ್ಪಿದರೆ ಮಹಿಳೆ ಸಹಗಮನ ಮಾಡುವಂತಹ ವ್ಯವಸ್ಥೆಯನ್ನು ನಾವು ಗಮನಿಸಿದ್ದೇವೆ. ಅದರೆ ಐತ್ಯಗಳಲ್ಲಿ ಗಂಡನಿಗೆ ಮನೆಯವರು ಬಲವಂತವಾಗಿ ವಿವಾಹ ಮಾಡುವುದನ್ನು ನೋಡಬಹುದು.

ಉಪಸಂಹಾರ

ಒಟ್ಟಾರೆಯಾಗಿ ನೋಡುವುದಾದರೇ ಐತ್ಯಗಳು ಆಯಾ ಕಾಲದ ಸಂದರ್ಭದಲ್ಲಿ ನಡೆದ ಸತ್ಯ ಘಟನೆಗಳನ್ನು ಕಥನಗಳ ಮುಖೇನ ಪ್ರಸ್ತುತದಲ್ಲಿ ರೂಢಿಗತ ನಾಟಕಗಳ ಕಥನ ರೂಪದಲ್ಲಿ ಜನಮಾನಸದಲ್ಲಿ ಅಡಕವಾಗಿವೆ. ಹೀಗಾಗಿ ಐತ್ಯಗಳು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುತ್ತಾ ಬಂದಿವೆ. ಅದು ಸಮಾಜದ ಒಳಿತನ್ನು ಬಿಯನುವ ಮೂಲಕ ಸಾಮಾನ್ಯರು ದ್ವೇಪತ್ವಕ್ಕೇರಿಸುವರು. ಐತ್ಯಗಳಲ್ಲಿ ಅತಿಹೆಚ್ಚು ಕೆರೆ ಬಲಿ ನೀಡಿರುವುದು ಮತ್ತು ನೀಡುತ್ತಾ ಬಂದಿರುವುದು ಮಹಿಳೆಯನ್ನು ಎಂಬುದು ಗಮನಾರ್ಹ ವಿಷಯವಾಗಿದೆ. ಏಕೆಂದರೆ ಮಹಿಳೆಯನ್ನು ಆಳುತ್ತಿರುವುದು ಮರುಷ ಪ್ರಧಾನ ವ್ಯವಸ್ಥೆ ಆಗಿತ್ತು. ಇಂದು ಕಾಲಮಾನ ಅಡಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಮಹಿಳೆ ‘ಅಬಲೆಯಲ್ಲ ಸಬಲೆ’ ಎಂಬ ಕೂಗಿನ ಬೆನ್ನಲ್ಲಿ ಆಕೆಯನ್ನು ಸಂರಕ್ಷಿತ, ಉಳಿಸುವ, ಬೆಳಿಸುವ ಜವಾಬ್ದಾರಿ ಸಮಾಜದ್ವು. ಇಂತಹ ಸಮಾಜಕ್ಕೆ ಐತ್ಯಗಳು ಮುಖ್ಯ ಇಂತಹ ಐತ್ಯಗಳೇ ಮೌಲ್ಯಗಳು. ಇವುಗಳ ಮೂಲಕ ಸ್ತ್ರೀ ಅನುಭವಿಸಿದ ಸಂವೇದನೆಯನ್ನು ರಿಯಲು ಸಹಾಯಕವಾಗಿವೆ. ಹಾಗೆಯೇ ಕಥನ ಕಾವ್ಯಕ್ಕೆ ಮಹಾಭಾರತ, ರಾಮಾಯಣ, ಇತ್ಯಾದಿ ಚರಿತ್ರೆಯಲ್ಲಿ ಐತ್ಯಗಳಿಗೆ ತನ್ನದೇ ಆದ ಸಾಫ್ತನಮಾನವಿದೆ. ಆದ ಕಾರಣ ಇವು ಸತ್ಯಕ್ಕೆ ನಿದರ್ಶನವಾಗಿವೆ.

ಪರಾಮರ್ಶನ ಗ್ರಂಥಗಳು

- ಭದ್ರಾಪುರ ಎಸ್.ಎಸ್. ಉತ್ತರ ಕನಾಟಕದ ಇತಿಹಾಸಗಳು. ಅಪ್ರಕಟಿತ ಮಹಾಪ್ರಬಂಧ, ಕನಾಟಕ ವಿಶ್ವವಿದ್ಯಾಲಯ, ಧಾರವಾಡ.
- ಗಿರಿಜ.ಟಿ. ಮತ್ತು ಟಿ.ಎಸ್.ಶೈಲಜಾ. (2019). ದಾವಣಗೆರೆ ಇದು ನಮ್ಮ ಜಿಲ್ಲೆ. ಶೈಲಿಗಿರಿ ಪ್ರಕಾಶನ, ದಾವಣಗೆರೆ.
- ಜಯಲಕ್ಷ್ಮೀ ಸೀತಾಪುರ. (1994). ನಮ್ಮ ಸುತ್ತಿನ ಜನಪದ ಕಥನ ಗೀತೆಗಳು. ಕನಾಟಕ ಜನಪದ ಮತ್ತು ಯಥ್ಕಾಗಾನ ಅಕಾಡೆಮಿ, ಬೆಂಗಳೂರು.
- ಜಯಲಕ್ಷ್ಮೀ ಸೀತಾಪುರ. ಕನ್ನಡದಲ್ಲಿ ಇತಿಹಾಸಿಕ ಲಾವಣೀಗಳು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ಮೂವಪ್ಪ ಕಣೆಯೂರು. (2009). ಮೌಲಿಕ ಸಂಕಥನ. ತರಂಗಿನೆ ಪ್ರಕಾಶನ, ದಕ್ಷಿಣ ಕನ್ನಡ.
- ರುಕ್ಣೇ ಎಂ.ಕೆ. (2008). ಜನಪದ ಕಥನ ಗೀತೆಗಳಲ್ಲಿ ಮಹಿಳೆ: ಒಂದು ಸಾಂಸ್ಕೃತಿಕ ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
- ಸುಮತೀಂದ್ರ ನಾಡಿಗ್. (2010). ದಾವಣಗೆರೆ ಜಿಲ್ಲೆ: ಇತಿಹಾಸದ ಕೆಲವು ಹೆಚ್ಚೆಗಳು. ವಿಜಯ ಯುವಕ ಸಂಘ, ಸಂತೆಬೆನ್ನೂರು, ದಾವಣಗೆರೆ ಜಿಲ್ಲೆ.
- ಸುಮತೀಂದ್ರ ನಾಡಿಗ್. (2008). ಸಂತೆಬೆನ್ನೂರು ನಾಯಕರು. ಕನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾಲಯ, ಕನಾಟಕ ಸರ್ಕಾರ, ಬೆಂಗಳೂರು.
- ಸೃದಾಪೂರ ವಾಯ್, ಎಫ್. (2003). ಉತ್ತರ ಕನಾಟಕದ ಜನಪದ ವೀರಗೀತೆಗಳು, ಸೃಜನಶೀಲ ಪ್ರಕಾಶನ, ಹಾಸನ.